



ಕನ್ನಡ ಹೃದಯಕ್ಕೆ ನಾಟುತ್ತೆ



★ ಬಹುಭಾಷಾ ನಟ ಕನ್ನಡದ ಮೊದಲ ಧಾರಾವಾಹಿಗೆ ಬಣ್ಣ ಹಚ್ಚಿದ್ದೀರಿ. ಬೆಳ್ಳಿತೆರೆಯಿಂದ ಕಿರುತೆರೆಗೆ... ಅರೆಬರೆ ತಿಳಿಯುವ ಭಾಷೆಗಿಂತ ತಾಯಿನುಡಿಯಲ್ಲಿ ವ್ಯವಹರಿಸುವುದು ಹೃದಯಕ್ಕೆ ನಾಟುತ್ತದೆ. ಅನ್ಯಭಾಷೆಗಳ ಸಿನಿಮಾದಲ್ಲಿ ಇಂಗ್ಲಿಷ್‌ನಲ್ಲಿಯೇ ಸಂವಹನ ಮಾಡಬೇಕಿತ್ತು. ಆದರೆ ಇಲ್ಲಿ ಹಾಗೆ ಆಗುವುದಿಲ್ಲ ನನ್ನದು ಎನ್ನುವ ಭಾವ ಮಿಡಿಯುತ್ತದೆ. ಪಾತ್ರದ ಆಳ ಅಗಲಗಳು ಸುಲಭವಾಗಿ ಅರ್ಥವಾಗುತ್ತವೆ. ಪಾತ್ರದಾಳಕ್ಕೆ ಇಳಿಯಲು ಇಲ್ಲಿ ಸುಲಭ ಸಾಧ್ಯ ಎನ್ನುವುದು ನನ್ನ ಅನುಭವ.

ನನಗೆ ಕಿರುತೆರೆಗೆ ಬಂದಿರುವುದು ಹಿನ್ನೆಡೆ ಅಂತ ಏನೂ ಅನ್ನಿಸುತ್ತಿಲ್ಲ. ಕೆಲಸ ತುಂಬಾ ಚೆನ್ನಾಗಿದೆ. ಸಿನಿಮಾಕ್ಕೆಂತಲೂ ಹೆಚ್ಚಿನ ಶ್ರಮ ಇಲ್ಲಿ ಬೇಕಾಗುತ್ತದೆ. ಅಲ್ಲಿನ ಸುತ್ತಾಟ ಮನೆಮಂದಿಯನ್ನು ಮಿಸ್ ಮಾಡಿಕೊಳ್ಳುವ ಭಾವ ಇಲ್ಲಿ ಇಲ್ಲದಾಗಿದೆ. ನಿತ್ಯವೂ ಮನೆಯಿಂದ ಹೋಗಿ ಬರುತ್ತೇನೆ. ಮನೆಯೂಟ, ಕುಟುಂಬ ಸದಸ್ಯರ ಹರಟೆಗೆ ಯಾವ ಭಂಗವೂ ಇಲ್ಲ ಎನ್ನುವುದು ಮತ್ತಷ್ಟು ಖುಷಿಯನ್ನು ಕೊಟ್ಟಿದೆ.

★ ಅಮ್ಮನ ಮಗಳಾಗಿ ಕೌಸಲ್ಯಾ ಹೇಗಿದ್ದಾಳೆ?
ಅನುಬಂಧದ ಸೆಲೆಯ ಪಾತ್ರ. ಇಬ್ಬರ ಅನ್ಯೋನ್ಯತೆ ತುಂಬಾ ಚೆನ್ನಾಗಿದೆ. ಇದರ ಆಳದಲ್ಲಿ ಎಲ್ಲೋ ಮನೆ ಮಾಡಿಕೊಳ್ಳುವ ಅನುಮಾನ ಅದರಿಂದ ಪರಸ್ಪರರಲ್ಲಿ ಉಂಟಾಗಬಹುದಾದ ತಪ್ಪು ತಿಳಿವಳಿಕೆಗಳಿಗೆ ಸಂಬಂಧಿಸಿದಂತೆ ಈ ಎರಡು ಪಾತ್ರಗಳು ಸಾಕ್ಷಿಯಾಗುತ್ತವೆ.

ಕೌಸಲ್ಯಾಳಿಗೆ ದ್ವಿಮುಖ ಗುಣ ಇದೆ. ಗುಣವಂತಳಾದ ಈಕೆಗೆ ನೆಗೆಟಿವ್ ಛಾಯೆ ಕೂಡ ಇದೆ. ತಾನು ಪ್ರೀತಿಸುವ ದಾಸನ ಜೊತೆಗೆ ಇರುವ ಹೃದಯ ವೈಶಾಲ್ಯಗುಣ ಮತ್ತೊಂದೆಡೆ ಇರುವುದಿಲ್ಲ. ಈಕೆ ದುಷ್ಟ ಶಿಷ್ಯ ಗುಣಗಳ ಮಿಶ್ರಣದಂಡಿದ್ದಾಳೆ.

ಕೌಸಲ್ಯಾ
ಸುವರ್ಣ 'ಅಮ್ಮ'ದ
ಸುಕನ್ಯಾ

★ ನಿಮ್ಮ ಪಾತ್ರದ ಆಯ್ಕೆಯ ಮಾನದಂಡ ಏನು?
ಹಲವು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ನಾನು ನಿರ್ವಹಿಸುವ ಪಾತ್ರ ಇರುತ್ತದೆ. ಅದು ಪಾತ್ರದ ಔಚಿತ್ಯವನ್ನು ತಿಳಿಸುತ್ತದೆ. ಅಂದರೆ ಯಾವುದೇ ಪಾತ್ರ ಬಂದರೂ ಅದರ ಉದ್ದೇಶ ಏನು? ಅದಕ್ಕೆ ಕಥೆಯಲ್ಲಿ ಯಾವ ಮಾನ್ಯತೆ ಇದೆ. ಪಾತ್ರವನ್ನು ಹೇಗೆ ಬೆಳೆಸಿಕೊಂಡು ಹೋಗಿದ್ದಾರೆ ಎನ್ನುವುದನ್ನು ನೋಡಿದ ನಂತರ ಚಿತ್ರದ ನಿರ್ದೇಶಕರು ನಿರ್ಮಾಪಕರ ಬಗ್ಗೆ ಯೋಚಿಸಿ ಪಾತ್ರವನ್ನು ನಿರ್ವಹಿಸುವ ಬಗ್ಗೆ ತೀರ್ಮಾನ ಮಾಡುತ್ತೇನೆ. ನನಗೆ ಪಾತ್ರದ ಪ್ರಾಮುಖ್ಯತೆನೇ ಮುಖ್ಯ.

★ ನಟನೆಯನ್ನು ಹೇಗೆ ರೂಢಿಸಿಕೊಂಡಿದ್ದು?
ನಟಿಯಾಗುವ ಯಾವ ಯೋಚನೆಯೂ ಇಲ್ಲದೆ ನನ್ನ ಪಾಡಿಗೆ ನಾನು ಮಾಡಲಿಂಗ್ ಮಾಡುತ್ತಿದ್ದೆ. ಹೀಗಿದ್ದಾಗ 'ಏಪ್ರಿಲ್ 19' ಎನ್ನುವ ಮಲೆಯಾಳಂ ಸಿನಿಮಾದಲ್ಲಿ ಅವಕಾಶ ಬಂತು ನಟಿಸಿದೆ. ನಂತರ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಯಿತು. ಇದಕ್ಕಿಂತ ನಾನು ಮೊದಲು ಯಾವುದೇ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ. ಸಹಜವಾಗಿ ಅಭಿನಯಿಸಿದೆ. ಮೇಲಾಗಿ ಡಾನ್ಸ್ ಕಲಿಯದಿದ್ದರೂ ನನಗೆ ಮಾಡಲು ಬರುತ್ತಿತ್ತು ಅದು ಕೂಡ ಇಲ್ಲಿ ಉಪಯೋಗಕ್ಕೆ ಬಂತು. ಒಟ್ಟಾರೆ, ಯಾವುದೇ ಪ್ರಭಾವ ಇಲ್ಲದೆ ಇಲ್ಲಿ ನನ್ನನ್ನು ಗುರುತಿಸಿಕೊಂಡಿದ್ದೇನೆ. ಇದಕ್ಕೆ ಹಲವು ನಿರ್ದೇಶಕ ನಿರ್ಮಾಪಕರು ಕಾರಣ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ.

★ ಫಿಟ್ನೆಸ್ ಹೇಗೆ ನಿರ್ವಹಿಸುತ್ತಿರಿ?
ನಿತ್ಯವೂ ತಪ್ಪದೆ ಬಿರುಸಿನ ನಡಿಗೆ ಮಾಡುತ್ತೇನೆ. ಕರಿದ ತಿಂಡಿಗಳನ್ನು ಅದಷ್ಟು ತಿನ್ನದೆ ಇರಲು ಪ್ರಯತ್ನಿಸುತ್ತೇನೆ. ಹೆಚ್ಚಾಗಿ ಮನೆಯ ಊಟಕ್ಕೆ ಪ್ರಾಮುಖ್ಯತೆ ಕೊಡುತ್ತೇನೆ.